



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಬಿಎಸ್ ರಾಜ್ಯ ಪತ್ರಿಕೆ

ಭಾಗ- ೩ Part- III	ಬೆಂಗಳೂರು, ಶೋಮವಾರ, ೦೯, ಡಿಸೆಂಬರ್, ೨೦೨೪(ಮಾರ್ಗಶಿರ, ೧೮, ಶಕವರ್ಷ, ೧೯೪೬) BENGALURU, MONDAY, 09, DECEMBER, 2024(MARGASHIRA, 18, SHAKAVARSHA, 1946)	ನಂ.೫೯೭ No. 597
---------------------	--	-------------------

GOVERNMENT OF KARNATAKA

NO: E-RD 126 GRC 2024

Karnataka Government Secretariat,

M.S. Building

Bengaluru, Dated: 09.12.2024

NOTIFICATION

Whereas, upon considering the report of the Police Inspector, Subramanya Police Station, Bengaluru City and investigation of the complaints of depositors it has come to the notice of the Government, that the accused in the case registered at CEN Police Station, South Division, Bengaluru City vide FIR No. 0081/2021 A-1 Sharma, A-2 Abdulla, A-3 Kartoon, A-4 Ashok Kumar, A-5 Director, owner of online Super Like Application App, A-6 Jyothsna Trilokanatha Chaturvedi, A-7 Parth Jogatha, A-8 Sameer, A-9 Shen Long, A-10 Pradeep Naidu and other 40 members are involved in fraudulent transactions by clandestinely and illegally collecting deposits or money from the general public and thereafter have failed to return the same either after maturity or on demand made by the depositors or complainants with promised interest and other assured benefits and thereby have failed to render the services promised to them.

And whereas, it has further come to the notice of the Government that said accused A-1 Sharma, A-2 Abdulla, A-3 Kartoon, A-4 Ashok Kumar, A-5 Director, owner of online Super Like Application App, A-6 Jyothsna Trilokanatha Chaturvedi, A-7 Parth Jogatha, A-8 Sameer, A-9 Shen Long, A-10 Pradeep Naidu and other 40 members and people associating with them have been acquiring lands, movable and immovable properties, cash and others from and out of the deposits or money so collected, from the depositors or complainants and thereby deviating from the intended purposes of accepting the deposits or money.

And whereas, the Government has reason to believe that the actions of the accused A-1 Sharma, A-2 Abdulla, A-3 Kartoon, A-4 Ashok Kumar, A-5 Director, owner of online Super Like Application App,

A-6 Jyothsna Trilokanatha Chaturvedi, A-7 Parth Jogatha, A-8 Sameer, A-9, Shen Long, A-10 Pradeep Naidu and other 40 members and people associating with them are acting in and detrimental to the interest of the depositors or complainants whose intention was to defraud the innocent depositors, and it has become necessary to protect the interest of the depositors in the said case FIR No. 0081/2021.

And whereas, now the Government after considering the report of the Police Inspector, Subramanyampura Police Station, South Division, Band satisfying itself about the urgent need to protect the interest of the depositors and in exercise of the powers conferred by sub-section (2) of Section 3 of the Karnataka Protection of interest of Depositors in Financial Establishments Act, 2004 (Karnataka Act 30 of 2005) here by makes the following order, namely:

“ORDER”

Now therefore, in exercise of the powers conferred by sub-section (2) of Section 3 of the Karnataka Protection of interest of Depositors in Financial Establishments Act, 2004 (Karnataka Act 30 of 2005), the Government under the circumstances stated above having satisfied that in order to protect the interest of depositors it is necessary to attach the movable and Immovable properties believed to belong to accused persons A-1 Sharma, A-2 Abdulla, A-3 Kartoon, A-4 Ashok Kumar, A-5 Director, owner of online Super Like Application App, A-6 Jyothsna Trilokanatha Chaturvedi, A-7 Parth Jogatha, A-8 Sameer, A-9 Shen Long, A-10 Pradeep Naidu and other 40 members.

Therefore, the Government hereby attaches all the movable properties as specified in the Annexure-1, 2 and 3 to this order believed to have been acquired by the accused A-1 Sharma, A-2 Abdulla, A-3 Kartoon, A-4 Ashok Kumar, A-5 Director, owner of online Super Like Application App, A-6 Jyothsna Trilokanatha Chaturvedi, A-7 Parth Jogatha, A-8 Sameer, A-9 Shen Long, A-10 Pradeep Naidu and other 40 members either in its own name or in the name of any other person from and out of the deposits collected by the

accused where it transpires that such money or such other properties of the said accused, or the personal assets of the promoters, partners, directors, managers or members or any other person of the said case is not sufficient for the repayment of the deposits or interest or such other assured benefits to the depositors.

Note: All the aforesaid movable properties, from the date of publication of this order in the Official Gazette, shall forthwith vest with the Competent Authority, who has been appointed by the Government, pending further orders from the Special Court.

**By Order and in the name of the
Governor of Karnataka**

**(Anwar Basha)
Deputy Secretary to Government,
Revenue Department (Services-1, SSLR & Special Cell)**

Annexure -1

SL No	Name and Address Of Account Holder	Name of the Bank and its Branch	Account Number	Amount Available in Rs.
1.	Oxford Enterprises No-1303, 13th Floor, Rehab Building, No-1, Seva So, Gogeshwari (West),Mumbai-400102 Mumbai City	HDFC Lokhandwal-000159 (Maharashtra)	50200054409439	2,13,000/-
2.	Divan Enterprises No-1303, 13th Floor, Rehab Building, No-1, Seva So, Gogeshwari (West) Mumbai-400102, Mumbai City	HDFC Lokhandwal-000159 (Maharashtra)	50200053396278	3,03,649/-
3.	Angel Enterprises No-1303, 13th Floor, Rehab Building, No-1, Seva So, Gogeshwari (West) Mumbai-400102, Mumbai City	HDFC Lokhandwal-000159 (Maharashtra)	50200050431044	17,34,784/-
4.	Stanley Enterprises Rehab Building, No-1, Seva So, Gogeshwari (West) Mumbai-400102, Mumbai City	HDFC Lokhandwal-000159(Maharashtra)	50200054409847	59,458/-
5.	Shubam Thakur No 270 Tehil Nadar, Bilaspur ,Himacal Pradesh	HDFC-Chharrol Branch (Bilaspur Himachal Pradesh)	50100291596040	23,21,363/-
6.	Prabal Singh No-86, A Block, A Mehi, A Mohalla, Madanpur, Khadar, New Delhi-110076	HDFC- Yusuf sarai Branch New Delhi	50100385138361	26,24,078/-
7.	Smish p George Puthenparaambil Vettimukal PO, Ettumanoor Kottayam Kerala-686631	HDFC - Trichur Branch Thrissur Dist (Keral)	50100383846944	1,09,232/-
8.	TGS The Game Story No-1303, 13th Floor, Rehab Building, No-1, Seva So, Gogeshwari (West)	HDFC Lokhandwal-000159(Maharashtra)	50200050393760	33,46,650/-
9.	Soharawadi traders Arabi ki Gafan, ramjan ki Gafan, Chohtan,Barmer Rajasthan-344702	ICICI-Buran ka Tala (Rajastan)	398205500051	17,94,307/-

SL No	Name and Address Of Account Holder	Name of the Bank and its Branch	Account Number	Amount Available in Rs.
10.	Vital Bite No4, 7th cross Prakruthi Township, BabuSab Palya,Bengaluru City Karnataka-560043	IDFC- Kammanhalli Branch (Bengaluru)	10051674501	5,79,429/-
11.	Prabal Singh No-86, A Block, A Mehi, A Mohalla, Madanpur, Khadar, New Delhi-110076	Bandhan Bank-Green Park (Delhi)	50200010038356	20,62,863/-
12.	AMX Traders TOWER-17 BYPASS ROAD, KONDOTTY,, MALAPPURAM	CSBK Bank- KONDOTTY (Malappuram KL)	387039034021950001	2,12,017/-
13.	Suneel Rajegowad	ICICI BANK-ICIC 0002329 Mattikeri (Bengaluru)	232901075139	4,10,000/-
14.	Tradesmen trading Linc, Prof:- Ground Floor No- 232, Near Durga temple, Baburaj Layout, Singasandra Bengaluru-560068	ICICI Bank-K H Road (Bengaluru)	193705000911	3,82,650/-
15.	Jitin Vishnu , Jitin Vishunu S/o Krishnakumar K, V Thachampotta House, Killimangalam Post , Trichur District Keral	South Indian Bank -Pezhayannur Branch (Keral)	/0067073000000410	6,00,000/-
16.	Gopinath Malavaran 76/74 KUPPANAYKKANUR Sendamangalam, Namakkal, Tamilnadu-637409	ICICI- Namakkal Branch (TN)	622205016531	5,09,000/-
Total				1,72,62,480/-

No: E-RD 126 GRC 2024

(Anwar Basha)
Deputy Secretary to Government
Revenue Department (Services-1,
SSLR & Special Cell)

Annexure-2
Details of Seized Vehicles

Sl. No.	Registration No.	Vehicle Details	Present Market Value (In Rs.)	PF No
1	Renault Triber Blue Car New Vehicle Temporary registration	Chassis No: B4DA417E054316 Engine No: MEERBC002M2085145	7,50,000/-	BSKPS- PF No.76/2021
2	Volkswagen Car KA-03 MS-3117	Chassis No: WVWE13605DT060940 Engine No: CLN241988	6,50,000/-	BSKPS- PF No.38/2021
Total			14,00,000/-	

No: E-RD 126 GRC 2024

(Anwar Basha)
Deputy Secretary to Government
Revenue Department (Services-1,
SSLR & Special Cell)

Annexure-3
Details of Seized Cash

Sl. No.	Name of the Accused	Cash in Rs.	PF Number
1	A-14 Raheem Kudikal	12,11,000/-	BSK PS PF No-52/2021
2	A-21 Singu Hemanth	2,00,000/-	BSK PS PF No- 76/2021
TOTAL		14,11,000/-	

No: E-RD 126 GRC 2024

(Anwar Basha)
Deputy Secretary to Government
Revenue Department (Services-1,
SSLR & Special Cell)

ಕರ್ನಾಟಕ ಸರ್ಕಾರ

ಸಂಖ್ಯೆ: ಇ-ಆರ್‌ಡಿ 126 ಜಿಆರ್‌ಸಿ 2024

ಕರ್ನಾಟಕ ಸರ್ಕಾರದ ಸಚಿವಾಲಯ
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 09.12.2024

ಅಧಿಸೂಚನೆ

ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ರಮಣ್ಯ ಪೊಲೀಸ್ ಠಾಣೆ, ಬೆಂಗಳೂರು ನಗರ ರವರ ವರದಿಯನ್ನು ಪರಿಗಣಿಸಿದ ತರುವಾಯ ಹಾಗೂ ಠೇವಣಿದಾರರ ದೂರುಗಳ ಬಗ್ಗೆ ಯುಕ್ತ ತನಿಖೆಯ ತರುವಾಯ ಸಿ.ಇ.ಎನ್ ಪೊಲೀಸ್ ಠಾಣೆ, ಬೆಂಗಳೂರು ದಕ್ಷಿಣ ಉಪ ವಿಭಾಗ, ಬೆಂಗಳೂರು ನಗರದಲ್ಲಿ ದಾಖಲಾಗಿರುವ ಮೊಕ್ಕದ್ದಮೆ ಸಂಖ್ಯೆ:0081/2021ರ ಆರೋಪಿಗಳಾದ 1) ಶರ್ಮ-ಆ1 2) ಅಬ್ದುಲ್ಲಾ-ಆ2 3) ಕಾರ್ತೂನ್-ಆ3 4) ಅಶೋಕ್ ಕುಮಾರ್-ಆ4 5) ನಿರ್ದೇಶಕರು, ಸೂಪರ್ ಲೈಕ್ ಆನ್ ಲೈನ್ ಅಪ್ಲಿಕೇಷನ್ ಆಪ್ ಮಾಲಿಕರು-ಆ5 6) ಜೋತ್ಸನ ತ್ರಿಲೋಕನಾಥ ಚತುರ್ವೇದಿ-ಆ6, 7) ಪಾರ್ಥ್ ಜೋಗಾಥ-ಆ7, 8) ಸಮೀರ್-ಆ8 9) ಶೆನ್ ಲಾಂಗ್-ಆ9 10) ಪ್ರದೀಪ್ ನಾಯ್ಡು ಮತ್ತು ಇತರೆ 40 ಸದಸ್ಯರು ಇವರು ಠೇವಣಿದಾರರಿಂದ ಗುಟ್ಟಾಗಿ ಹಾಗೂ ಕಾನೂನುಬಾಹಿರವಾಗಿ ಠೇವಣಿಗಳನ್ನು ಅಥವಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ಮೋಸದ ವ್ಯವಹಾರಗಳಲ್ಲಿ ತೊಡಗಿರುವುದು ಹಾಗೂ ಆ ತರುವಾಯ ಅವಧಿ ಮುಗಿದ ಮೇಲೆ ಅಥವಾ ಠೇವಣಿದಾರರು ಅಥವಾ ಫಿರ್ಯಾದುದಾರರು ಸಲ್ಲಿಸಿದ ಬೇಡಿಕೆ ಮೇಲಾಗಲಿ ಆಶ್ವಾಸನೆ ನೀಡಿದ ಬಡ್ಡಿ ಹಾಗೂ ಇತರೆ ಖಾತರಿ ಪ್ರಯೋಜನಗಳನ್ನು ನೀಡಲು ವಿಫಲವಾಗಿರುವುದು ಹಾಗೂ ಅವರಿಗೆ ಆಶ್ವಾಸನೆ ನೀಡಿದ ಸೇವೆಗಳನ್ನು ಒದಗಿಸಲು ವಿಫಲವಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಸಿ.ಇ.ಎನ್ ಪೊಲೀಸ್ ಠಾಣೆ, ಬೆಂಗಳೂರು ದಕ್ಷಿಣ ಉಪ ವಿಭಾಗ, ಬೆಂಗಳೂರು ನಗರದಲ್ಲಿ ದಾಖಲಾಗಿರುವ ಮೊಕ್ಕದ್ದಮೆ ಸಂಖ್ಯೆ: 0081/2021ರ ಆರೋಪಿಗಳು ಹಾಗೂ ಅವರ ಸಹವರ್ತಿ ಜನರು ಠೇವಣಿದಾರರಿಂದ ಅಥವಾ ಫಿರ್ಯಾದುದಾರರಿಂದ ಸಂಗ್ರಹಿಸಲಾದ ಹಣದಿಂದ ಜಮೀನು, ಚರ ಹಾಗೂ ಸ್ಥಿರಾಸ್ತಿಗಳನ್ನು, ನಗದು ಹಾಗೂ ಇತರೆ ವಸ್ತುಗಳನ್ನು ಅರ್ಜಿಸಿರುವುದು ಹಾಗೂ ಆ ಮೂಲಕ ಠೇವಣಿ ಹಾಗೂ ಹಣವನ್ನು ಪಡೆದಿರುವ ಉದ್ದೇಶಿತ ಉದ್ದೇಶಗಳಿಗೆ ಬಳಸದೆ ಬೇರೆ ಕಡೆ ವರ್ಗಾಯಿಸಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಸಿ.ಇ.ಎನ್ ಪೊಲೀಸ್ ಠಾಣೆ, ಬೆಂಗಳೂರು ದಕ್ಷಿಣ ಉಪ ವಿಭಾಗ, ಬೆಂಗಳೂರು ದಾಖಲಾಗಿರುವ ಮೊಕ್ಕದ್ದಮೆ ಸಂಖ್ಯೆ: 0081/2021ರ ಆರೋಪಿಗಳು ಹಾಗೂ ಅವರ ಸಹವರ್ತಿ ಜನರು ಇವರ ಕೃತ್ಯಗಳು ಮುಗ್ಧ ಜನರಿಗೆ ವಂಚಿಸುವ ಉದ್ದೇಶದಿಂದ ಠೇವಣಿದಾರರ ಅಥವಾ ಫಿರ್ಯಾದುದಾರರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ನಂಬಲು ಸರ್ಕಾರವು ಕಾರಣಗಳನ್ನು ಹೊಂದಿದ್ದು, ಸಿ.ಇ.ಎನ್ ಪೊಲೀಸ್ ಠಾಣೆ, ಬೆಂಗಳೂರು ದಕ್ಷಿಣ ಉಪ ವಿಭಾಗ, ಬೆಂಗಳೂರು ನಗರದಲ್ಲಿ ದಾಖಲಾಗಿರುವ ಮೊಕ್ಕದ್ದಮೆ ಸಂಖ್ಯೆ:0081/2021ರ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವುದು ಅಗತ್ಯವಾಗಿರುತ್ತದೆ.

ಆದ್ದರಿಂದ, ಸರ್ಕಾರವು ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ರಮಣ್ಯ ಪೊಲೀಸ್ ಠಾಣೆ, ಬೆಂಗಳೂರು ನಗರ ರವರ ವರದಿಯನ್ನು ಪರಿಗಣಿಸಿ ಹಾಗೂ ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವುದು ತುರ್ತು ಅಗತ್ಯವಿದೆ ಎಂದು ಸ್ವಯಂ ಮನವರಿಕೆ ಮಾಡಿ ಕೊಂಡು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ

ಲೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30)ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡಂತೆ ಆದೇಶವನ್ನು ಮಾಡುತ್ತದೆ:

“ಆದೇಶ”

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಲೇವಣಿದಾರರ ಹಿತಾಸಕ್ತಿಯ ಸಂರಕ್ಷಣಾ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ, 30) ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಮೇಲ್ಕಂಡ ಸನ್ನಿವೇಶಗಳ ಹಿನ್ನೆಲೆಯಲ್ಲಿ ಲೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಸಲುವಾಗಿ ಸಿ.ಇ.ಎನ್ ಪೊಲೀಸ್ ಠಾಣೆ, ಬೆಂಗಳೂರು ದಕ್ಷಿಣ ಉಪ ವಿಭಾಗ, ಬೆಂಗಳೂರು ನಗರದಲ್ಲಿ ದಾಖಲಾಗಿರುವ ಮೊಕ್ದಮೆ ಸಂಖ್ಯೆ 0081/2021ರ ಆರೋಪಿಗಳಿಗೆ ಸೇರಿದ ಎನ್ನಲಾದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅವಶ್ಯಕವಾಗಿದೆ ಎಂದು ಮನಗಂಡಿರುವುದರಿಂದ, ಸದರಿ ಹಣಕಾಸು ಸಂಸ್ಥೆಯ ಅಂಥ ಹಣ ಅಥವಾ ಅಂಥ ಇತರೆ ಸ್ವತ್ತುಗಳು ಅಥವಾ ಸಂಸ್ಥೆಯ ಪ್ರವರ್ತಕರ, ಪಾಲುದಾರರ, ನಿರ್ದೇಶಕರ, ವ್ಯವಸ್ಥಾಪಕರ ಅಥವಾ ಸದಸ್ಯರ ಅಥವಾ ಯಾರೇ ಇತರೆ ವ್ಯಕ್ತಿಯ ವೈಯಕ್ತಿಕ ಆಸ್ತಿಗಳು ಲೇವಣಿಗಳನ್ನು, ಬಡ್ಡಿ ಅಥವಾ ಇತರೆ ಖಾತ್ರಿ ಪ್ರಯೋಜನಗಳನ್ನು ಲೇವಣಿದಾರರಿಗೆ ಮರುಸಂದಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಯಾಪ್ತವಾಗಿಲ್ಲವೆಂದು ಗೊತ್ತಾದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆ, ಬೆಂಗಳೂರು ದಕ್ಷಿಣ ಉಪ ವಿಭಾಗ, ಬೆಂಗಳೂರು ನಗರದಲ್ಲಿ ದಾಖಲಾಗಿರುವ ಮೊಕ್ದಮೆ ಸಂಖ್ಯೆ 0081/2021ರ ಆರೋಪಿಗಳು ಸಂಗ್ರಹಿಸಲಾದ ಲೇವಣಿಗಳಿಂದ ತನ್ನ ಹೆಸರಿನಲ್ಲಾಗಲಿ ಅಥವಾ ಯಾರೇ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಅರ್ಜಿಸಿದ ಎನ್ನಲಾದ ಈ ಆದೇಶದ ಅನುಬಂಧ 1, 2, ಮತ್ತು 3ರಲ್ಲಿ ನಿರ್ದಿಷ್ಟ ಪಡಿಸಲಾದಂತೆ ಚರಾಸ್ತಿಯನ್ನು ಸರ್ಕಾರವು ಈ ಮೂಲಕ ಜಪ್ತಿ ಮಾಡಿಕೊಳ್ಳುತ್ತದೆ.

ಟಿಪ್ಪಣಿ: ವಿಶೇಷ ನ್ಯಾಯಾಲಯದ ಮುಂದಿನ ಆದೇಶದವರೆಗೆ ಬಾಕಿ ಇರಿಸಿ, ಮೇಲೆ ಹೇಳಿದ ಚರಾಸ್ತಿಗಳನ್ನು ಅಧಿಕೃತ ರಾಜ್ಯಪತ್ರದಲ್ಲಿ ಈ ಆದೇಶವು ಪ್ರಕಟಣೆಗೊಂಡ ದಿನಾಂಕದಿಂದ ಸರ್ಕಾರವು ನೇಮಕ ಮಾಡಿರುವ ಸಕ್ಷಮ ಪ್ರಾಧಿಕಾರದಲ್ಲಿ ಕೂಡಲೇ ನಿಯುತವಾಗತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ಅನ್ವರ್ ಬಾಪ)

ಸರ್ಕಾರದ ಉಪ ಕಾರ್ಯದರ್ಶಿ,
ಕಂದಾಯ ಇಲಾಖೆ (ಸೇವೆಗಳು-1,
ಭೂಮಾಪನ ಮತ್ತು ವಿಶೇಷ ಕೋಶ)

ಅನುಬಂಧ-1

SL No	Name and Address Of Account Holder	Name of the Bank and its Branch	Account Number	Amount Available in Rs.
1.	Oxford Enterprises No-1303, 13th Floor, Rehab Building, No-1, Seva So, Gogeshwari (West),Mumbai-400102 Mumbai City	HDFC Lokhandwal-000159 (Maharashtra)	50200054409439	2,13,000/-
2.	Divan Enterprises No-1303, 13th Floor, Rehab Building, No-1, Seva So, Gogeshwari (West) Mumbai-400102, Mumbai City	HDFC Lokhandwal-000159 (Maharashtra)	50200053396278	3,03,649/-
3.	Angel Enterprises No-1303, 13th Floor, Rehab Building, No-1, Seva So, Gogeshwari (West) Mumbai-400102, Mumbai City	HDFC Lokhandwal-000159 (Maharashtra)	50200050431044	17,34,784/-
4.	Stanley Enterprises Rehab Building, No-1, Seva So, Gogeshwari (West) Mumbai-400102, Mumbai City	HDFC Lokhandwal-000159(Maharashtra)	50200054409847	59,458/-
5.	Shubam Thakur No 270 Tehil Nadar, Bilaspur ,Himacal Pradesh	HDFC-Chharrol Branch (Bilaspur Himachal Pradesh)	50100291596040	23,21,363/-
6.	Prabal Singh No-86, A Block, A Mehi, A Mohalla, Madanpur, Khadar, New Delhi-110076	HDFC- Yusuf sarai Branch New Delhi	50100385138361	26,24,078/-
7.	Smish p George Puthenparaambil Vettimukal PO, Ettumanoor Kottayam Kerala-686631	HDFC - Trichur Branch Thrissur Dist (Keral)	50100383846944	1,09,232/-
8.	TGS The Game Story No-1303, 13th Floor, Rehab Building, No-1, Seva So, Gogeshwari (West)	HDFC Lokhandwal-000159(Maharashtra)	50200050393760	33,46,650/-
9.	Soharawadi traders Arabi ki Gafan, ramjan ki Gafan, Chohtan,Barmer Rajasthan-344702	ICICI-Buran ka Tala (Rajasthan)	398205500051	17,94,307/-

SL No	Name and Address Of Account Holder	Name of the Bank and its Branch	Account Number	Amount Available in Rs.
10.	Vital Bite No4, 7th cross Prakruthi Township, BabuSab Palya,Bengaluru City Karnataka-560043	IDFC- Kammanhalli Branch (Bengaluru)	10051674501	5,79,429/-
11.	Prabal Singh No-86, A Block, A Mehi, A Mohalla, Madanpur, Khadar, New Delhi-110076	Bandhan Bank-Green Park (Delhi)	50200010038356	20,62,863/-
12.	AMX Traders TOWER-17 BYPASS ROAD, KONDOTTY,, MALAPPURAM	CSBK Bank- KONDOTTY (Malappuram KL)	387039034021950001	2,12,017/-
13.	Suneel Rajegowad	ICICI BANK-ICIC 0002329 Mattikeri (Bengaluru)	232901075139	4,10,000/-
14.	Tradesmen trading Linc, Prof:- Ground Floor No-232, Near Durga temple, Baburaj Layout, Singasandra Bengaluru-560068	ICICI Bank-K H Road (Bengaluru)	193705000911	3,82,650/-
15.	Jitin Vishnu , Jitin Vishunu S/o Krishnakumar K, V Thachampotta House, Killimangalam Post , Trichur District Keral	South Indian Bank -Pezhayannur Branch (Keral)	/0067073000000410	6,00,000/-
16.	Gopinath Malavaran 76/74 KUPPANAYKKANUR Sendamangalam, Namakkal, Tamilnadu-637409	ICICI- Namakkal Branch (TN)	622205016531	5,09,000/-
Total				1,72,62,480/-

ಸಂಖ್ಯೆ: ಇ-ಆರ್ ಡಿ 126 ಜಿಆರ್‌ಸಿ 2024

(ಅನ್ವರ್ ಬಾಷೆ)
ಸರ್ಕಾರದ ಉಪ ಕಾರ್ಯದರ್ಶಿ,
ಕಂದಾಯ ಇಲಾಖೆ
(ಸೇವೆಗಳು-1, ಭೂಮಾಪನ & ವಿಶೇಷ ಕೋಶ)

ಅನುಬಂಧ-2
Details of Seized Vehicles

Sl. No.	Registration No.	Vehicle Details	Present Market Value (In Rs.)	PF No
1	Renault Triber Blue Car New Vehicle Temporary registration	Chassis No: B4DA417E054316 Engine No: MEERBC002M2085145	7,50,000/-	BSKPS- PF No.76/2021
2	Volkswagen Car KA-03 MS-3117	Chassis No: WVWE13605DT060940 Engine No: CLN241988	6,50,000/-	BSKPS- PF No.38/2021
Total			14,00,000/-	

ಸಂಖ್ಯೆ: ಇ-ಆರ್ ಡಿ 126 ಜಿಆರ್‌ಸಿ 2024

(ಅನ್ವರ್ ಬಾಷ)
ಸರ್ಕಾರದ ಉಪ ಕಾರ್ಯದರ್ಶಿ,
ಕಂದಾಯ ಇಲಾಖೆ
(ಸೇವೆಗಳು-1, ಭೂಮಾಪನ & ವಿಶೇಷ ಕೋಶ)

ಅನುಬಂಧ-3
Details of Seized Cash

Sl. No.	Name of the Accused	Cash in Rs.	PF Number
1	A-14 Raheem Kudikal	12,11,000/-	BSK PS PF No-52/2021
2	A-21 Singu Hemanth	2,00,000/-	BSK PS PF No- 76/2021
TOTAL		14,11,000/-	

ಸಂಖ್ಯೆ: ಇ-ಆರ್ ಡಿ 126 ಜಿಆರ್‌ಸಿ 2024

(ಅನ್ವರ್ ಬಾಪ)
ಸರ್ಕಾರದ ಉಪ ಕಾರ್ಯದರ್ಶಿ,
ಕಂದಾಯ ಇಲಾಖೆ
(ಸೇವೆಗಳು-1, ಭೂಮಾಪನ & ವಿಶೇಷ ಕೋಶ)